

ಪಿ ಡಬ್ಲ್ಯೂ :1

ಸಾಕ್ಷಿಗೆ ದಿನಾಂಕ: **27.03.2025** ರಂದು ಪ್ರಮಾಣ ವಚನ ಬೋಧಿಸಲಾಯಿತು.

ವಾಟೀ ಸವಾಲು: 2ನೇ ಎದುರುದಾರರರ ಪರ: ಶ್ರೀ ಕೆ.ಪಿ.ಕೆ. ವಕೀಲರಿಂದ:

ನಾನು 10ನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿರುತ್ತೇನೆ. ನಾನು ಅಪಘಾತವನ್ನು ಪ್ರತ್ಯೇಕ್ಷವಾಗಿ ನೋಡಿಲ್ಲ ಎಂದರೆ ಸರಿ.ನಾನು ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರುತ್ತೇನೆ. ಆ ದಿನ ನನ್ನ ಪತಿಯು ಕರ್ತವ್ಯಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು. ಕರ್ತವ್ಯ ಮುಗಿಸಿ ವಾಪಸ್ಸು ಬರುವಾಗ ಅಪಘಾತವಾಗಿರುತ್ತದೆ. ನನ್ನ ಪತಿಯು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಅವರಿಗೆ ಸೇರಿತ್ತು. ಸದರಿ ವಾಹನಕ್ಕೆ ವಿಮೆ ಚಾಲ್ತಿಯಲ್ಲಿ ಇರಲಿಲ್ಲ ಎಂದರೆ ಸರಿಯಲ್ಲ. ವಿಮೆ ಚಾಲ್ತಿಯಲ್ಲಿ ಇಲ್ಲದ ಕಾರಣ ನಾನು ವಿಮೆ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. ನನ್ನ ಪತಿಗೆ ಅಪಘಾತ ಉಂಟು ಮಾಡಿರುತ್ತದೆ ಎಂದು ಹೇಳುವ ಬೈಕಿನ ಮಾಲೀಕರು ನಮಗೆ ಪರಿಚಯಸ್ಥರು ಎಂದರೆ ಸರಿಯಲ್ಲ. ಅವರು ನಮ್ಮ ಗ್ರಾಮದ ಪಕ್ಕದ ಗ್ರಾಮದವಾಗಿದ್ದು, ನಮಗೆ ಪರಿಚಯಸ್ಥರು ಅಗಿದ್ದರೂ ಸಹ ಇಲ್ಲ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಪತಿಯು ವೇಗವಾಗಿ ಬೈಕನ್ನು ಚಾಲನೆ ಮಾಡಿಕೊಂಡು ಬಂದು ನಮ್ಮ ಮನೆ ಕಡೆ ತಿರುಗಿಸಿದಾಗ ಅಕಸ್ಮಾತ್‌ವಾಗಿ ಅವರೇ ಬಿದ್ದು ಗಾಯಗೊಂಡಿದ್ದು, 1ನೇ ಎದುರುದಾರರ ಬೈಕು ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದರೆ ಸರಿಯಲ್ಲ.

2) ನಮಗೆ ಇಬ್ಬರು ಮಕ್ಕಳು ಇರುತ್ತಾರೆ, ಸದರಿಯವರು ಕೆಲಸಕ್ಕೆ ಹೋಗುತ್ತಾರೆ ಎಂದರೆ ಸರಿಯಲ್ಲ. ನನ್ನ ಮಕ್ಕಳು ಪ್ರಾಪ್ತ ವಯಸ್ಕರಾಗಿದ್ದು, ಕೆಲಸಕ್ಕೆ ಹೋಗುತ್ತಾರೆ ಎಂದರೆ ಸರಿಯಲ್ಲ. 3ನೇ ಅರ್ಜಿದಾರರಿಗೆ ವಿವಾಹವಾಗಿದೆ ಎಂದರೆ ಸರಿಯಲ್ಲ. ನನ್ನ ಪತಿಯ ಸಹೋದರರು ಇರುತ್ತಾರೆ ಎಂದರೆ ಅವರ ತಮ್ಮ ಇದ್ದು ಮೃತರಾಗಿರುತ್ತಾರೆ. 4ನೇ ಅರ್ಜಿದಾರರು ನನ್ನ ಪತಿಯ ತಮ್ಮನ ಪತ್ನಿ ಜೊತೆ ವಾಸವಾಗಿರುತ್ತಾರೆ ಎಂದರೆ ಸರಿಯಲ್ಲ. ಒಂದು ವೇಳೆ ಸದರಿಯವರು ನಮ್ಮ ಜೊತೆ ವಾಸವಾಗಿದ್ದರೆ ಪಡಿತರ ಚೀಟಿಯಲ್ಲಿ ಅವರ ಹೆಸರು ನಮ್ಮ ಜೊತೆ ಬರುತ್ತಿತ್ತು ಎಂದರೆ ಸರಿಯಲ್ಲ. ನನ್ನ ಪತಿಯು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಬೈಕನ್ನು ಚಾಲನೆ ಮಾಡಿ ಅವರ ತಪ್ಪಿ ನಿಂದ ಅಪಘಾತವಾಗಿದ್ದು ಅದರೂ ಸಹ 1ನೇ ಎದುರುದಾರರ ಜೊತೆ ಸೇರಿ ಹೇಗಾದರೂ ಮಾಡಿ ಪರಿಹಾರ ಪಡೆದುಕೊಳ್ಳಲು ಸುಳ್ಳು ಅರ್ಜಿಯನ್ನು ಸಲ್ಲಿಸಿರುತ್ತೇನೆ ಎಂದರೆ ಸರಿಯಲ್ಲ.

3) ನನ್ನ ಪತಿಗೆ ಅಪಘಾತವಾಗಿರುವ ಬಗ್ಗೆ ರಾಜೀಗೌಡ ಎಂಬುವವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿರುತ್ತಾರೆ. ನಂತರ ನಾವು ಘಟನಾ ಸ್ಥಳಕ್ಕೆ ಹೋಗಿ ಅಲ್ಲಿಂದ ಅಸ್ಪತ್ರೆಗೆ ಹೋಗಿರುತ್ತೇವೆ. ಆ ರೀತಿ ನನ್ನ ಪತಿಯನ್ನು ಸ್ಥಳದಿಂದ ಅಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅವರಿಗೆ ಪ್ರಜ್ಞೆ ಇತ್ತು ಎಂದರೆ ಸರಿಯಲ್ಲ. ನನ್ನ ಪತಿಯನ್ನು ಮೊದಲು ಹಲಗೂರು, ನಂತರ ಕನಕಪುರ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು. ನಂತರ ಬೆಂಗಳೂರಿನ ಪೋಲಿಷ್ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು. ಹಲಗೂರು, ಕನಕಪುರ ಮತ್ತು ಬೆಂಗಳೂರು ಅಸ್ಪತ್ರೆಯಲ್ಲಿ ವೈದ್ಯರ ಮೂಲಕ ಅಪಘಾತದ ಬಗ್ಗೆ ಏನನ್ನು ಬರೆಸಿರಲಿಲ್ಲ. ದಿನಾಂಕ 28.02.2022 ರಿಂದ 01.03.2022 ರವರೆಗೆ ನನ್ನ ಪತಿಗೆ ಚಿಕಿತ್ಸೆ ಕೊಡಿಸಿದ ಬಗ್ಗೆ ದಾಖಲೆಯನ್ನು ಹಾಜರುಪಡಿಸಿರುತ್ತೇನೆ. ನನ್ನ ಪತಿಗೆ ಕೆಂಪೇಗೌಡ ಅಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿರುತ್ತೇವೆ.

4) ಅಂಬೂಲೆನ್ಸ್ ಗೆ 25 ಸಾವಿರ ರೂಪಾಯಿ ಮತ್ತು ಶವ ಸಂಸ್ಕಾರಕ್ಕೆ 75 ಸಾವಿರ ರೂ ಖರ್ಚು ಅಗಿರುತ್ತದೆ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಪತಿಗೆ ಅಪಘಾತದ ಕಾಲಕ್ಕೆ ನಾವು ಹಾಜರುಪಡಿಸಿರುವ ದಾಖಲೆಗಳ ಪ್ರಕಾರ 48 ವರುಷ ವಯಸ್ಸು ಅಗಿತ್ತು ಎಂದರೆ 46 ವರುಷ ಅಗಿತ್ತು. ನಿಪಿ-11 ನ್ನು ನೀಡಿದ ಅಧಿಕಾರಿಯನ್ನು ಕರೆಸಿ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿಸಲು ನನಗೆ ತೊಂದರೆ ಇರುವುದಿಲ್ಲ. ನಿಪಿ-12 ನ್ನು ಸೃಷ್ಟಿ ಮಾಡಿ ಹಾಜರುಪಡಿಸಿರುತ್ತೇವೆ ಎಂದರೆ ಸರಿಯಲ್ಲ. ನಿಪಿ-12 ನ್ನು ನೀಡಿದ ಅಧಿಕಾರಿಯನ್ನು ಕರೆಸಿ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿಸಲು ನನಗೆ ತೊಂದರೆ ಇರುವುದಿಲ್ಲ. ನಿಪಿ-12 ರ ಪ್ರಕಾರ ನನ್ನ ಪತಿಗೆ ಎಲ್ಲವನ್ನು ಕಳೆದು ರೂ.18 ಸಾವಿರ ಬರುತ್ತದೆ ಎಂದರೆ ರೂ.45,551-00 ಬರುತ್ತದೆ. ನಾನು ಕೇವಲ 2019-2020 ನೇ ಸಾಲಿನ ಅದಾಯ ತೆರಿಗೆ ದಾಖಲೆಯನ್ನು ಹಾಜರುಪಡಿಸಿರುತ್ತೇನೆ ಎಂದರೆ ಸರಿಯಲ್ಲ. ನಿಪಿ-13 ಕ್ಕೆ ಸಹಿ ಮತ್ತು ಮೊಹರು ಇಲ್ಲ ಎಂದರೆ ಸರಿಯಲ್ಲ. ನನ್ನ ಪತಿಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದರೆ ಸರಿಯಲ್ಲ. ನನ್ನ ಪತಿಗೆ ಸೇರಿದಂತೆ ಜಮೀನು ಇರುವುದಿಲ್ಲ. ನನ್ನ ಮಗನು ಕೆಲಸ ಮಾಡಿ ಸಂಪಾದನೆ ಮಾಡುತ್ತಿದ್ದ ಹಣವನ್ನು ನಮಗೆ ನೀಡುತ್ತಿದ್ದು ಅದನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುತ್ತೇವೆ ಎಂದರೆ ಸರಿಯಲ್ಲ.

5) ದೂರನ್ನು ನಾನು ಮತ್ತು ನನ್ನ ಮಗನು ಅದೇ ದಿನ ನೀಡಿರುತ್ತೇವೆ. ನಾವು 4 ದಿನಗಳ ವಿಳಂಬವಾಗಿ ದೂರು ನೀಡಿರುತ್ತೇವೆ ಎಂದರೆ ಸರಿಯಲ್ಲ. ನನ್ನ ಪತಿಯು ಅಕಸ್ಮಾತ್‌ವಾಗಿ ಬಿದ್ದು ಗಾಯ ಮಾಡಿಕೊಂಡಿದ್ದು, ಅನಂತರ ಸಮಲೋಚನೆ ಮಾಡಿ 4 ದಿನಗಳ ವಿಳಂಬವಾಗಿ ದೂರು ನೀಡಿರುತ್ತೇವೆ

ಎಂದರೆ ಸರಿಯಲ್ಲ. ನನ್ನ ಪತಿಯು ಅವರ ತಪ್ಪಿ ನಿಂದ ಬಿದ್ದು ಗಾಯ ಮಾಡಿಕೊಂಡಿರುವುದರಿಂದ 2ನೇ ಎದುರುದಾರರು ಪರಿಹಾರ ನೀಡಲು ಬಾಧ್ಯಸ್ಥರಲ್ಲ ಎಂದರೆ ಸರಿಯಲ್ಲ.

ಮರು ವಿಚಾರಣೆ ಇಲ್ಲ.

ಸಾಕ್ಷಿಯ ಹೇಳಿಕೆಯನ್ನು ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತ ಲೇಖನದ ಮೇರೆಗೆ ಬೆರಳಚ್ಚು ಮಾಡಿಸಲಾಯಿತು.

ಓ ಹೇ ಕೇ ಸ ಇದೆ.

ಹಿರಿಯ ಸಿವಿಲ್ ನ್ಯಾಯಾಧೀಶರು
ಮತ್ತು ಜೆ ಎಂ ಎಫ್ ಸಿ ಮಳವಳ್ಳಿ